

## ಪದ್ಯಪಾಠ - 1.

ಎಮ್ಮೆನುಡಿಗೇಳ

- ಆದಿಕವಿ ಪಂಪ

### ಕವಿಪರಿಚಯ

**ಪಂಪ :** ಕನ್ನಡದ ಆದಿಮಹಾಕವಿ ಪಂಪನು ಕ್ರಿ.ಶ. ಸುಮಾರು 941 ರಲ್ಲಿ ವೆಂಗಿಮಂಡಲದ ವೆಂಗಿಪಳು ಎಂಬ ಅಗ್ರಹಾರದಲ್ಲಿ ಜನಿಸಿದನು. ಚಾಲುಕ್ಯ ದೋರೆ ಅರಿಕೇಸರಿಯ ಆಸ್ಥಾನ ಕವಿಯಾಗಿದ್ದ ಪಂಪನು ‘ವಿಕ್ರಮಾಜುನ ವಿಜಯ ಮತ್ತು ಆದ ಪುರಾಣ’ ಎಂಬ ಮಹಾಕಾವ್ಯಗಳನ್ನು ರಚಿಸಿದ್ದಾನೆ. ಕಲಿಯೂ ಕವಿಯೂ ಆಗಿದ್ದ ಪಂಪನು ಕನ್ನಡದ ರತ್ನತ್ಯಯರಲ್ಲಿ ಒಬ್ಬನಾಗಿದ್ದಾನೆ. ಈತನಿಗೆ ಸರಸ್ವತೀ ಮಣಿಹಾರ, ಸಂಸಾರ ಸಾರೋದಯ, ಕವಿತಾ ಗುಣಾಂವ ಎಂಬ ಬಿರುದುಗಳು ಇದ್ದವು.

### ಅಧ್ಯೇತ್ಸಿ ಓದಿ

**ಉತ್ತಮಾಂಗ =** ಶ್ರೇಷ್ಠವಾದ ಅಂಗ / ತಲೆ. ಪರಿಷೇಕ = ಅಭಿಷೇಕ. ಬಾಷ್ಟವಾರಿ = ಕಣ್ಣೀರು. ಪಚ್ಚಾಳಮ್ಮಾ = ಭಾಗಮಾಡಿ ಆಳುವ. ಘಟಸಂಭೂತ = ದ್ರೋಣ. ಗಾಂಡಿವಿ = ಅಜುನ. ಕುರುಕುಳನಂದನ = ಕುರುವಂಶ / ದುರ್ಯೋಧನ. ನಂದನ = ಮಗ / ಉದ್ಯಾನವನ ಪವನನಂದನ = ವಾಯುದೇವನ ಮಗ / ಭೀಮ. ಮದಾಂಧಗಂಧಸಿಂಧುರ = ಮದದಿಂದ ಕುರುಡಾದ ಆನೆ.

### ಅನ್ನಯಾಧ್ರ

ಎಂಬ (ಎನ್ನುವ) ಅನ್ನಗ್ರಹ (ಅಷ್ಟರಲ್ಲಿ) ಎಯ್ಯೆವಂದ (ಹತ್ತಿರಕ್ಕೆ ಬಂದ) ಪಿತ್ತದ್ದಂದ್ದ (ತಂದೆತಾಯಿಯರ) ಜರಣಕ್ಕೆ (ಪಾದಕ್ಕೆ) ವಿನಯ ವಿನಮಿತ (ವಿನಯದಿಂದ ನಮಿಸಿ) ಉತ್ತಮಾಂಗನ್ (ತಲೆ) ಆದನನ್ (ಬಾಗಿದವನನ್ನು) ಇವರುಂ (ಇಬ್ಬರು) ಪರಸಿ (ಹರಸಿ) ತದವರಿಸಿಯುಂ (ಮೈಯನ್ನು ಮುಟ್ಟಿಸೊಡಿ) ತೆಬ್ಬರಸಿಯುಂ (ಧ್ಯೇಯಹೇಳಿ / ಸಮಾಧಾನಪಡಿಸಿ) ಅಳ್ಳಕ್ಕೊಳ್ಳ (ಶ್ರೀತಿಯಲ್ಲಿ / ಶ್ರೀತಿಯಿಂದ) ಅಪ್ಪಿಕೊಂಡು ಅಮೃತ ವರ್ಷಿ (ಸುರಿಸುವ) ಕರ (ಕೈ) ಪರಿಷೇಕದಿಂದ (ಸವರುವಿಕೆಯಿಂದ) ಮತ್ತಸ್ವರ್ವನಮ್ಮ (ಮಗನ ಸ್ವರ್ವವಾಡಿ) ಆಪ್ಯಾಯನ ಕೋಟಿಯಾಗೆ (ಸಂಕೋಷದ ತುತ್ತತುದಿ ತಲುಪಲು) ಮಳಕಿತ ಗಾತ್ರರುಮ್ಮ (ಮಳಕಗೊಂಡ ಶರೀರಪುಳ್ಳವರಾಗಿ) ಭಾಷ್ಟವಾರಿಧಾರಾ (ಕಣ್ಣೀರಧಾರೆಯಿಂದ) ಪರಿಕಲಿತ (ಕೂಡಿದ) ನೇತ್ರರುಮಾಗಿ (ಕಣ್ಣಗಳುಳ್ಳವರಾಗಿ) ಕಿರಿದು ಆನುಮ್ಮ (ಸ್ವಲ್ಪ) ಬೇಗಮ್ಮ (ಸಮಯ) ಇದ್ದು ಅಲ್ಲಿ ಕಾರ್ಯವ್ಯಗ್ರ ಹಾಪಿಪಾಶ (ಮುಂದಿನ ಕಾರ್ಯದಲ್ಲಿ ಅಸ್ತಕ್ಷಾದ ಹಾಪಿ ದುರ್ಯೋಧನನ ಪಾಶಕ್ಕೆ) ಆಶ್ರಿತರೆಲ್ಲರುಂ (ಒಳಗಾದವರೆಲ್ಲರೂ) ಕೇಳಲ್ಲಿ ಎಂದು ಮಹಿಳಭುಜನ್ (ಧೃತರಾಷ್ಟ್ರನು) ಇಂತು (ಹೀಗೆ) + ಎಂದಂ (ಹೇಳಿದನು).

### ಸಾರಾಂಶ

ದುರ್ಯೋಧನನು ತನ್ನ ಬಳಿಗೆ ಬಂದ ಮಾತಾಪಿತ್ರಗಳಿಗೆ (ಧೃತರಾಷ್ಟ್ರ ಮತ್ತು ಗಾಂಥಾರಿ) ವಿನಯದಿಂದ ನಮಸ್ಕರಿಸಿ ತಲೆಬಾಗುತ್ತಾನೆ. ಆಗ ಅವರಿಬ್ಬರು ಅವನನ್ನು ಹರಸಿ, ಮೈಯನ್ನು ಮುಟ್ಟಿ ನೋಡಿ, ಸಮಾಧಾನಪಡಿಸಿ, ಶ್ರೀತಿಯಿಂದ ಅಪ್ಪಿಕೊಂಡು ಅಮೃತ ಸುರಿಸುವ ಕೈಗಳಿಂದ ಮೈಸರಿ, ಮತ್ತಸ್ವರ್ವದ ಸಂತೋಷದ ತುತ್ತತುದಿಯನ್ನು ತಲುಪಿ, ಮಳಕಿತರಾಗಿ ಕಣ್ಣೀರಧಾರೆಯಿಂದ ಕೂಡಿದ ಕಣ್ಣಗಳಿಂದ ಸ್ವಲ್ಪ ಸಮಯ ಇದ್ದು, ಮುಂದಿನ ಕಾರ್ಯದಲ್ಲಿ ಅಸ್ತಕ್ಷಾದ ಹಾಪಿ ದುರ್ಯೋಧನನ ಪಾಶಕ್ಕೆ ಆಶ್ರಿತರಾದವರೆಲ್ಲರೂ ಕೇಳಲ್ಲಿ ಎಂದು ಧೃತರಾಷ್ಟ್ರನು ಹೀಗೆ ಹೇಳಿದನು.

### ಅನ್ನಯಾಧ್ರ

ಎನಗಂ (ನನಗೂ) ಪಾಂಡುಗಂ (ಪಾಂಡುರಾಜಿನಿಗೂ) ಭೇದಂ (ವ್ಯಾತ್ಯಾಸವು) ಇಲ್ಲ. ಇಂದ್ಯಂ (ಭೂಮಿಯನ್ನು / ರಾಜ್ಯವನ್ನು) ಪಚ್ಚಿ (ವಿಭಾಗ ಮಾಡಿ) ಅಳ್ಳಂ (ಆಳೋಣ). ಆ ಪಾಂಡನಂದನರುಂ (ಆ ಪಾಂಡುವಿನ ಮಕ್ಕಳೂ) ನಿನ್ನೋಳೆ (ನಿನ್ನಲ್ಲಿ) ಸ್ವದರೆ (ಸರಿಯಾಗಿ ನಡೆದುಕೊಳ್ಳುವವರೇ / ಹೊಂದಿಕೊಳ್ಳುವವರೇ), ಈ ಕಲಹಮುಂ (ಈ ಯುದ್ಧವೂ) ನಿನ್ನಿಂದಂ (ನಿನ್ನಿಂದ) ಆಯ್ತು (ಆಯಿತು), ಎಂದೊಡೆ (ಎಂದು ಹೇಳಿದರೆ) ಇಂ (ಇನ್ನು) ಮುನಿವಯ್ಯ (ಕೋಪಗೊಳ್ಳುತ್ತೀಯೆ). ಗಂಗೆಯ ಪೆರುಗಂಗೆ (ಭೀಷ್ಣನಿಗೆ), ಘಟಸಂಭೂತಂಗೆ (ದ್ರೋಣನಿಗೆ), ಕರ್ಣಂಗೆ (ಕರ್ಣನಿಗೆ) ಅಸಾಧ್ಯನೋಳ (ಅಸಾಧ್ಯವಾದ) ಆ ಗಾಂಡಿವಿಯೋಳ (ಆ ಅಜುನನಲ್ಲಿ) ಕರುತ್ತು (ಕೋಟಿಸಿ) ಇರಿವರ್ (ಯುದ್ಧ ಮಾಡುವವರು) ಆರ್ (ಯಾರು?) ಇಂ (ಇನ್ನು) ಸಂಧಿಯಂ (ಸಂಧಿಯನ್ನು) ಮಾಡುವಂ (ಮಾಡೋಣ).

### ಸಾರಾಂಶ

ಧೃತರಾಷ್ಟ್ರನು ದುರ್ಯೋಧನನನ್ನು ಕುರಿತು “ನನಗೂ ಪಾಂಡುವಿಗೂ ಭೇದವಿಲ್ಲ; ರಾಜ್ಯವನ್ನು ವಿಭಾಗ ಮಾಡಿ ಆಳೋಣ. ಆ ಪಾಂಡುವಿನ ಮಕ್ಕಳೂ ನಿನ್ನಲ್ಲಿ ಸರಿಯಾಗಿ ಹೊಂದಿಕೊಳ್ಳುವವರೇ; ಈ ಯುದ್ಧವು ನಿನ್ನಿಂದ ಆಯಿತು ಎಂದರೆ ಇನ್ನು ಕೋಪಗೊಳ್ಳುತ್ತೀಯೇ; ಭೀಷ್ಣನಿಗೆ, ದ್ರೋಣನಿಗೆ, ಕರ್ಣನಿಗೆ ಗೆಲ್ಲಲು ಅಸಾಧ್ಯನಾದ ಆ ಅಬ್ರಾನನಲ್ಲಿ ಕೋಟಿಸಿ ಯುದ್ಧ ಮಾಡುವವರು ಇನ್ನು ಯಾರು? ಸಂಧಿಯನ್ನು ಮಾಡೋಣ” ಎಂದು ಹೇಳುತ್ತಾನೆ.

### ಅನ್ನಯಾಧ್ರ

ಪಗೆಗೆ (ದ್ವೇಷಕ್ಕೆ) ಕೋಟಿಯೊಂದು (ಒಂದು ಗಣಿ) ಉಂಟೇ (ಇದೆಯೇ?) ನಣ್ಣಿಂಗಂ (ನಂಟಲನಕ್ಕೂ) ಆಗರಂ (ಆಕರವು) ಉಂಟೇ (ಇದೆಯೇ?) ನೀಂ (ನೀನು) ಬಗೆಯ (ಆಲೋಚನೆ ಮಾಡು) (ಎಂದರೆ ದ್ವೇಷಕ್ಕೆ ಒಂದು ಸ್ವಲ್ಪ, ಬಾಂಧವ್ಯಕ್ಕೆ /

ತ್ತಿತೀಗೆ ಒಂದು ಸ್ಥಳ ಎಂದು ಇದೆಯೇ ವಿಚಾರಿಸಿ ನೋಡು ಎಂದು ಅಭಿಪ್ರಾಯ). ಪಗೆಯಂ (ದ್ವೇಷವೂ) ನೆಣ್ಣಂ (ಬಾಂಧವ್ಯವೂ) ಕೆಯೊಂಡ (ಸ್ವೀಕರಿಸಿದ / ಮಾಡಿದ) ಕಜ್ಜದಿಂ (ಕಾರ್ಯದಿಂದ) ಅರಸುಗ್ಗೆ (ರಾಜರುಗಳಿಗೆ) ಮಟ್ಟಗುಂ (ಮುಟ್ಟತ್ವೆ) ಅಲ್ಲ (ಅಲ್ಲವೇ?) (ಎಂದರೆ ಮಾಡುವ ಕೆಲಸದಿಂದ ಹಗೆತನ, ನಂಟುತನ ಉಂಟಾಗುತ್ತವೆ) ಅಂದ (ಎಂದು ಹೇಳಿದ) ಈ ಸಂದ (ಪಸಿದ್ದವಾದ) ಅರ್ಥಶಾಸ್ತ್ರದೊಳ್ಳಿ (ದಂಡನೀತಿ ಶಾಸ್ತ್ರದಲ್ಲಿ) ಏಕೆ (ಎತ್ತೆ) ಹೇಳಿ (ಹೇಳು) ಮನೆ (ಮಗನೇ) ಕಾರ್ಯ (ಕಾರ್ಯವು) ಮಿಶ್ರಾರ್ಥನ್ನೂ ಶತ್ರುವನ್ನೂ ಉಂಟಿಮಾಡುತ್ತಿದ್ದು) ಎಂಬುದಂ (ಎಂಬುದನ್ನೂ) ಏಕೆ ನೆಗ್ಗೆಂಬ್ಯೆ (ಏಕೆ ಮಾಡುತ್ತೀಯೇ?).

#### ಸಾರಾಂಶ

ಧೃತರಾಷ್ಟ್ರನು ದುರೋಧನನನ್ನು ಕುರಿತು “ಮಗನೇ, ದ್ವೇಷಕ್ಕೆ ಒಂದು ಸ್ಥಳ; ಬಾಂಧವ್ಯಕ್ಕೆ ಒಂದು ಸ್ಥಳ ಎಂದು ಇದೆಯೇ? ಅಲೋಚನೆ ಮಾಡು. ರಾಜರುಗಳಿಗೆ ಹಗೆತನವೂ ಬಾಂಧವ್ಯವೂ ಮಾಡಿದ ಕಾರ್ಯದಿಂದ ಉಂಟಾಗುತ್ತವೆ ಎಂದು ಪ್ರಸಿದ್ಧವಾದ ದಂಡನೀತಿಶಾಸ್ತ್ರದಲ್ಲಿ ಹೇಳಲ್ಪೇ? ಮಿಶ್ರಾರ್ಥನ್ನೂ ಶತ್ರುಗಳನ್ನೂ ಉಂಟಿಮಾಡುವ ಕಾರ್ಯವನ್ನೂ ಏಕೆ ಮಾಡುತ್ತೀಯೇ?” ಎಂದು ಹೇಳುತ್ತಾನೆ.

#### ಅನ್ವಯಾಧಿಕ

ಎಮಗೆ (ನಮಗೆ) ನಿನ್ನಿಂಬುಡೆ (ನೀನು ಇದ್ದ ಪ್ರಕ್ರಿಯೆ) ಎಲ್ಲರೂ (ಎಲ್ಲರೂ) ಒಳೆರ್ಗೆ (ಇರುವರು.) ಮನದೊಳ್ಳಿ (ಮನದಲ್ಲಿ) ಅಳಲ್ (ದುಃಖವು) ಏನುಂ (ಏನೂ) ಇಲ್ಲ. ಮಗನೇ ಅದೆಂತನೆ (ಅದು ಹೇಗೆಂದರೆ) ಭಾನುವೆ (ಸೂರ್ಯನೇ) ಸಾಲದೆ (ಸಾಕಾಗದೆ) ಪಗಲ್ (ಹಗಲಿನಲ್ಲಿ) ಏನಿತಾನುಂ (ಎಷ್ಟಾದರೂ) ದೀಪಗಳು (ದೀಪಗಳು) ಉರಿದೂಡೇಂ (ಉರಿದರೇನು?) ನಂದಿದೂಡೇಂ (ಆರಿ ಹೋದರೇನು). ಎಂದು ಹೇಳುತ್ತಾನೆ.

#### ಸಾರಾಂಶ

ಧೃತರಾಷ್ಟ್ರನು ದುರೋಧನನನ್ನು ಕುರಿತು “ಮಗನೇ, ನಮಗೆ ನೀನು ಇದ್ದ ಪಕ್ಷದಲ್ಲಿ ಎಲ್ಲರೂ ಇರುವರು. ಮನದಲ್ಲಿ ದುಃಖವೇನೂ ಇಲ್ಲ. ಅದು ಹೇಗೆಂದರೆ ಹಗಲಿನಲ್ಲಿ ಸೂರ್ಯನೇ ಸಾಲದೆ; ಎಷ್ಟು ದೀಪಗಳು ಉರಿದರೇನು? ಆರಿ ಹೋದರೇನು?” ಎಂದು ಹೇಳುತ್ತಾನೆ.

#### ಅನ್ವಯಾಧಿಕ

ಅದಲ್ಲದೆಯುಂ (ಅದಲ್ಲದೆಯೂ) ಪಾಂಡವರಮ್ಮೊಡೆ (ಪಾಂಡವರಾದರೆ) ಎನಗೆ (ನನಗೆ) ಪಾಂಡರಾಜಂಗೆ (ಪಾಂಡರಾಜನಿಗೆ) ಬೆಸಕಯ್ಯಾದನೆ (ಮಾಡಿದನನ್ನೇ) ಬೆಸಕಯ್ಯಾರ್ (ಮಾಡುವರು) ಎಂದುದಂ (ಹೇಳಿದ್ದನ್ನು) ಮೀರುವರಲ್ಲರ್ (ಮೀರುವರಲ್ಲು) ಅವರನ್ (ಅವರನ್ನು) ಆನ್ (ನಾನು) ಎಂತುಂ (ಹೇಗಾದರೂ) ಒಡಂಬಿಸಿ (ಒಪ್ಪಿಸಿ) ನೀನ್ (ನೀನು) ಎಂದುದನ್ (ಹೇಳಿದುದ್ದನ್ನು) ಏನಿಸುವೆನ್ (ಹೇಳಿಸುವೆನು) ಅದಕ್ಕೆ (ಅದಕ್ಕೆ) ಮಾಕೋಳ್ಳಿದೆ (ಪ್ರತಿಭಟಿಸದೆ) ಒಡಂಬಡು (ಒಪ್ಪಿಕೊಂ) ನಿನ್ನಂ (ನಿನ್ನನ್ನು) ಕಯ್ಯಮೊಡಿಡಿ (ಕೈಯೊಡಿ) ಬೇಡಿದಪ್ಪೊನ್ (ಬೇಡುವೆನು) ಎಂದ (ಹೇಳಿದ) ಧೃತರಾಷ್ಟ್ರನ ನುಡಿಗೆ (ಮಾತಿಗೆ) ಅನುಬಲಮಾಗಿ (ಬೆಂಬಲವಾಗಿ) ಗಾಂಧಾರಿ ಇಂತಂದಳ್ (ಹೀಗೆ ಹೇಳಿದಳು)

#### ಸಾರಾಂಶ

ಧೃತರಾಷ್ಟ್ರನು ದುರೋಧನನನ್ನು ಕುರಿತು “ಮಗನೇ, ಅದಲ್ಲದೆಯೂ ಪಾಂಡವರಾದರೆ ನನಗೆ ಪಾಂಡರಾಜನಿಗೆ ಮಾಡಿದುದನ್ನೇ ಮಾಡುವರು. (ಹೇಳಿದಂತೆ ಕೇಳುವರು). ಹೇಳಿದ ಮಾತನ್ನು ಮೀರುವರಲ್ಲ. ಅವರನ್ನು ನಾನು ಹೇಗಾದರೂ ಒಪ್ಪಿಸಿ, ನೀನು ಹೇಳಿದುದ್ದನ್ನು ಹೇಳಿಸುವೆನು. ಅದಕ್ಕೆ ಪ್ರತಿಭಟಿಸದೆ ಒಪ್ಪಿಕೊಂ, ನಿನ್ನನ್ನು ಕೈಯೊಡಿಡಿ ಬೇಡುವೆನು” ಎಂದು ಹೇಳುತ್ತಾನೆ. ಧೃತರಾಷ್ಟ್ರನ ಆ ಮಾತಿಗೆ ಬೆಂಬಲವಾಗಿ ಗಾಂಧಾರಿ ಹೀಗೆ ಹೇಳಿದಳು.

#### ಅನ್ವಯಾಧಿಕ

ಕುರುಕುಳನಂದನಂ (ಕುರುಕುಳ / ಕುರುವಂಶವೆಂಬ ನಂದನಂ / ತೋಟವು) ಪವನನಂದನನೆಂಬ (ಪವನ / ವಾಯು ನಂದನ / ಮತ್ತ = ಭೀಮನೆಂಬ) ಮದಾಂಧಗಂಧ ಸಿಂಧುರಮೆ (ಮದದಿಂದ ಸೋಕ್ಕೇರಿದ ಆನೆಯೇ) ಕರುತ್ತು (ಕೋಪಿಸಿ) ಪಾಯೆ (ಹಾಯಲು / ನುಗ್ಗಲು) ಪಡಲಿಟ್ಟಪೋಲ್ (ಧ್ವಂಸವಾದಂತೆ) ಆದುದು (ಆಯಿತು) ಮಣಿದೆ (ಮಣಿದಿಂದ) ಒಂದು ಪೆಮರಂ (ದೊಡ್ಡ ಮರವು) ಉಳಿವಂತೆ (ಉಳಿಯುವ ಹಾಗೆ) ನೀಂ (ನೀನು) ಉಳಿದೆ (ಬದುಕಿಕೊಂಡಿರುವೆ) ಇಂ (ಇನ್ನು) ಇರಿವನ್ನರೂಂ (ಯುದ್ಧ ಮಾಡುವಂಧವರೂ) ಇಲ್ಲ. ಮಗನೇ ಮುತ್ತರುಂ (ಮುದುಕರೂ) ಕುರುಡರು (ಕುರುಡರೂ) ಎನ್ನದೆ (ಎಂದು ಹೇಳಿದೆ) ಎಮ್ಮೆ (ನಮ್ಮ) ನುಡಿಗೇಳಾ (ಮಾತನ್ನು ಕೇಳು) ಬಗೆ (ಆಲೋಚಿಸು) ತಂದೆಗೆ (ತಂದೆಯ ಮಾತಿಗೆ) ಇಂಬುಕೆಯೂ (ಅವಕಾಶವನ್ನು ಕೊಡು / ಮಾತನ್ನು ಒಪ್ಪು).

#### ಸಾರಾಂಶ

ಗಾಂಧಾರಿಯ ದುರೋಧನನನ್ನು ಕುರಿತು “ಕುರುವಂಶವೆಂಬ ತೋಟವು ಭೀಮನೆಂಬ ಮದದಿಂದ ಕುರುಡಾಗಿ ಸೋಕ್ಕೇರಿದ ಆನೆಯು, ಕೋಪಿಸಿ ನುಗ್ಗಲು ಧ್ವಂಸವಾದಂತೆ ಆಯಿತು; ಮಣಿದಿಂದ ಒಂದು ದೊಡ್ಡ ಮರವು ಉಳಿಯುವಂತೆ ನೀನು ಉಳಿದೆ; ಇನ್ನು ಯುದ್ಧ ಮಾಡುವಂಧವರೂ ಇಲ್ಲ; ಮಗನೇ, ಮುದುಕರೂ ಕುರುಡರೂ ಎಂದು ಹೇಳಿದೆ ನಮ್ಮ ಮಾತನ್ನು ಕೇಳು, ಆಲೋಚಿಸು, ತಂದೆಯ ಮಾತಿಗೆ ಒಪ್ಪಿಗೆ ಕೊಡು” ಎಂದು ಹೇಳುತ್ತಾಳೆ.